



ಶ್ರೀ ಶರಣ ನೂಲಿಯ ಚಂದಯ್ಯ ಡಾ|| ಬಿ. ಆರ್. ಅಂಬೇಡ್ಕರ್ ಸ್ಮಾರಕ
ಎ.ಕೆ.ಕೆ. ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ

ಗಂಗಾಧರನಗರ, ಹುಬ್ಬಳ್ಳಿ - 580 020 ತಾ: ಹುಬ್ಬಳ್ಳಿ ಜಿಲ್ಲಾ : ಧಾರವಾಡ ರಾಜ್ಯ : ಕರ್ನಾಟಕ

SHRI SHARANA NOOLIYA CHANDAYYA

**Dr. B. R. AMBEDKAR SMARAKA A.K.K. EDUCATION
SOCIETY'S ARTS & COMMERCE COLLEGE**



GANGADHARNAGAR, HUBBALLI - 580 020. TQ.: HUBBALLI DIST.: DHARWAD STATE : KARNATAKA

Affiliated to Karnatak University Dharwad & Recognised by Govt. of Karnataka

Founder & President : Late Shri K. G. GOKAK M.A., L.L.B. (Spl)

E-mail : ssncdrbrambedkar@gmail.com

Website : www.ssncdrbraakkdegrecollege.in

Ref. No.

Date : _____

4.4.2 There are established systems and procedures for maintaining and utilizing physical, academic and support facilities - laboratory, library, sports complex, computers, classrooms etc.

PROCEDURES AND POLICIES

FOR THE MAINTENANCE OF CAMPUS, CLASS ROOMS, LABORATORIES, ETC.

The institution has a defined procedure for infrastructure maintenance and efficient use. There is a financial allocation provision from the management for the maintenance of physical, academic, and support facilities.

The institution has formed committees such as the College Development Committee, IQAC, Stock verification, Library, Sports, NSS which empowered to take care of maintenance of buildings, equipments and other amenities on campus.

Class Room:

Every class rooms are well ventilated and placed a dustbin accordingly. Students are well intimated to dump the waste papers, etc., to the dustbin placed in the class and corridor of the campus. Menial staff is entrusted to sweep every class room soon after the completion of classes. Administrative staff is entrusted to regularly inspect the working condition of fans, LCD, bulbs, etc., and accordingly those have to be replaced if any of them are non functional on a priority basis. Administrative staff also entrusted to check each and every benches about its fitness. In the case of damages with regard to furniture are found, college invites carpenter to get it repaired and only in the case of completely damaged furniture, college replaced with new benches.

Estd. 1994-95

“ಕಾಯಕದಿಂದ ಬಂದದ್ದು ಲಿಂಗಕ್ಕೆ ಅರ್ಪಿತ”

ಶ್ರೀ ಶರಣ ನೂಲಿಯ ಚಂದಯ್ಯ

College Code : 1241

Tel.:0836-2244566



ಶ್ರೀ ಶರಣ ನೂಲಿಯ ಚಂದಯ್ಯ ಡಾ|| ಬಿ. ಆರ್. ಅಂಬೇಡ್ಕರ್ ಸ್ಮಾರಕ
ಎ.ಕೆ.ಕೆ. ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ
ಗಂಗಾಧರನಗರ, ಹುಬ್ಬಳ್ಳಿ - 580 020 ತಾ: ಹುಬ್ಬಳ್ಳಿ ಜಿಲ್ಲಾ: ಧಾರವಾಡ ರಾಜ್ಯ: ಕರ್ನಾಟಕ

SHRI SHARANA NOOLIYA CHANDAYYA
Dr. B. R. AMBEDKAR SMARAKA A.K.K. EDUCATION
SOCIETY'S ARTS & COMMERCE COLLEGE



GANGADHARNAGAR, HUBBALLI - 580 020. TQ.: HUBBALLI DIST.: DHARWAD STATE : KARNATAKA

Affiliated to Karnatak University Dharwad & Recognised by Govt. of Karnatak

Founder & President : Late Shri K. G. GOKAK M.A., L.L.B. (Spl)

E-mail : ssncdrbrambedkar@gmail.com

Website : www.ssncdrbraakkdegrecollege.in

Ref. No.

Date : _____

The Principal has the financial authority to approve the college's day-to-day operations. When it comes to financial implications and liabilities, decisions are made solely by the committee, which grants consent based on priority. The institution plans ahead of time to make the most use of its physical, academic, and support resources. The availability of blackboards, lighting, and furniture are checked at the start of each academic year. Fire extinguishers, electrical work, plumbing, RO-water facilities, water tank, and other items are also checked.

Laboratories:

Students are well informed about the code of conduct while utilizing the available infrastructural facilities of the Institution. Similarly, Rules and Regulation pertaining to computer laboratory is placed in the computer laboratory. Computer faculty is entrusted to regularly monitor the working conditions of every computer. Once in a year, he has to delete all the files and folders created by students of previous batches. He is also responsible to prepare the report of the laboratory about the overall working conditions of each and every computer. If any peripherals needs to be added, based on the recommendations of computer laboratory and priority basis, college gives financial support to supplement the same.

Geography Laboratory:

The subject concerned teacher is responsible to maintain every equipment, charts, maps available in the laboratory.

The Library Committee is a functional group that manages and operates the library successfully. Library and offices have a co-ordinator along with designated

Estd. 1994-95

“ಕಾಯಕದಿಂದ ಬಂದದ್ದು ಲಿಂಗಕ್ಕೆ ಅರ್ಪಿತ”

ಶ್ರೀ ಶರಣ ನೂಲಿಯ ಚಂದಯ್ಯ

College Code : 1241

Tel.:0836-2244566



ಶ್ರೀ ಶರಣ ನೂಲಿಯ ಚಂದಯ್ಯ ಡಾ|| ಬಿ. ಆರ್. ಅಂಬೇಡ್ಕರ್ ಸ್ಮಾರಕ
ಎ.ಕೆ.ಕೆ. ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ
ಗಂಗಾಧರನಗರ, ಹುಬ್ಬಳ್ಳಿ - 580 020 ತಾ: ಹುಬ್ಬಳ್ಳಿ ಜಿಲ್ಲಾ : ಧಾರವಾಡ ರಾಜ್ಯ : ಕರ್ನಾಟಕ

SHRI SHARANA NOOLIIYA CHANDAYYA
Dr. B. R. AMBEDKAR SMARAKA A.K.K. EDUCATION
SOCIETY'S ARTS & COMMERCE COLLEGE



GANGADHARNAGAR, HUBBALLI - 580 020. TQ.: HUBBALLI DIST.: DHARWAD STATE : KARNATAKA

Affiliated to Karnatak University Dharwad & Recognised by Govt. of Karnataka

Founder & President : Late Shri K. G. GOKAK M.A., L.L.B. (Spl)

E-mail : ssncdrbrambekar@gmail.com

Website : www.ssncdrbraakkdegreecollege.in

Ref. No.

Date : _____

employees to take care of the resources and their maintenance. Stock book for all the same have been maintained. Accordingly issue register is also maintained to keep inventories. Procurement and usage is well planned by the concerned committee with the other officials.

For the appropriate maintenance of the departmental laboratory, lab assistants and lab attendants are employed. The students who are part of NSS also assist with the maintenance and cleaning of the college campus, garden, and library.

For the maintenance of greenery atmosphere within the campus, college has entrusted menial staff to water the plants, daily and also nurture it regularly.



[Signature]
PRINCIPAL

S. S. N. C. Dr. B. R. Ambedkar Smaraka
A.K.K. Education Society's
Arts and Commerce College
Gangadharnagar, HUBBALLI-20.